

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ಅನ್ನಾಯರ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಅನ್ನಾಯರ್ ॥

ತಿರುನೀರ್ಮಲೈ

‡ಅನ್ನಾಯರ್ ಕುಲ ಕೊಡಿಯೋಡು * ಅಣಿ ಮಾ
ಮಲರ್ ಮಂಗೈಯೊಡನ್ನಳಾವಿ * ಅವುಣರ್ -
ಕೈನ್ನಾನುಂ ಇರಕ್ಕಂ ಇಲಾದವನುಕ್ಕು *
ಉಱೈಯುಂ ಇಡಂ ಆವದು * ಇರುಂ ಪೊಳಿಲ್ ಶೂೞ್
ನನ್ನಾಯ ಪುನಲ್ ನಱೈಯೂರ್ ತಿರುವಾಲಿ
ಕುಡಂದೈ * ತಡಂ ತಿಗೞ್ ಕೋವಲ್ಲಗರ್ *
ನಿನ್ನಾನ್ ಇರುಂದಾನ್ ಕಿಡಂದಾನ್ ನಡಂದಾಱ್ -
ಕಿಡಂ * ಮಾ ಮಲೈ ಆವದು ನೀರ್ ಮಲೈಯೇ (೧)

ಕಾಂಡಾವನಂ ಎನ್ನದೋರ್ ಕಾಡು * ಅಮರರ್ -
ಕ್ಕರೈಯ್ ಅದು ಕಂಡವ್ ನಿಱ್ಕು * ಮುನೇ
ಮೂಂಡಾರ್ ಅಱಲ್ ಉಣ್ಣ ಮುನಿಂದದುವುಂ
ಅದುವನ್ನಿಯುಂ * ಮುನ್ ಉಲಗಂ ಪೊಱೈ ತೀರ್ -
ತಾಂಡಾನ್ * ಅವುಣ್ ಅವ್ ಮಾರ್ಬಗಲಂ *
ಉಗಿರಾಲ್ ವಗಿರ್ ಆಗ ಮುನಿಂದರಿಯಾಯ್
ನೀಂಡಾನ್ * ಕುಱಳ್ ಆಗಿ ನಿಮಿರಂದವನು -
ಕ್ಕಿಡಂ * ಮಾ ಮಲೈ ಆವದು ನೀರ್ ಮಲೈಯೇ (೨)

ಅಲ ಮನ್ನುಂ ಅಡಲ್ ಶುರಿ ಶಂಗಂ ಎಡುತ್ತ *
ಅಡಲ್ ಆಱಿಯಿನಾಲ್ ಅಣಿ ಆರುರುವಿ *

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱಿ sounds almost like ಱ್ಱಿ, ಱ್ಱಿ like ಱ್ಱಿ, and so on. The consonant-cluster ನ್ಱ is pronounced somewhere between ನ್ಱ and ನ್ಱ್ಱ. It is, however, colloquially acceptable to pronounce the clusters ಱ್ಱಿ and ನ್ಱ್ಱ as ತ್ಱ and ನ್ಱ್ಱ, respectively.

ಪುಲ ಮನ್ನು ವಡಮ್ಬುನೈ ಕೊಂಗೈಯಿನಾಳ್ *
 ಪೊಱೈದೀರ ಮುನಾಳ್ ಅಡುವಾಳ್ ಅಮರಿಲ್ *
 ಪಲ ಮನ್ನರ್ ಪಡ ಚ್ಚುಡರ್ ಆಱಿಯಿನೈ *
 ಪಗಲೋರ್ ಮಱೈಯ ಪ್ಪಣಿ ಕೊಂಡು ಅಣಿ ಶೇರ್ *
 ನಿಲ ಮನ್ನನುಂ ಆಯ್ ಉಲಗಾಂಡವನು -
 ಕ್ಕಿಡಂ * ಮಾ ಮಲೈ ಆವದು ನೀರ್ ಮಲೈಯೇ (೩)

ತಾಂಗಾದದೋರ್ ಆಳ್ ಅರಿಯಾಯ್ * ಅವುಣ್
 ತನೈ ವೀಡ ಮುನಿಂದವನಾಲ್ ಅಮರುಂ *
 ಪೂಂಗೋದೈಯರ್ ಪೊಂಗೈರಿ ಮೂಱ್‌ಗ ವಿಳೈ -
 ತ್ತದುವನ್ಬಿಯುಂ * ವೆನ್ಬಿ ಕೊಳ್ ವಾಳ್ ಅಮರಿಲ್ *
 ಪಾಂಗಾಗ ಮುಣ್ ಐವರೊಡನ್ಬಳವಿ *
 ಪದಿಱ್ಪೈಂದಿರಟ್ಟಿ ಪ್ಪಡೈ ವೇಂದರ್ ಪಡ *
 ನೀಂಗಾ ಚ್ಚೆರುವಿಲ್ ನಿಱೈ ಕಾತ್ತವನು -
 ಕ್ಕಿಡಂ * ಮಾ ಮಲೈ ಆವದು ನೀರ್ ಮಲೈಯೇ (೪)

ಮಾಲುಂ ಕಡಲ್ ಆರ ಮಲೈ ಕ್ಕುವಡಿಟ್ಟು *
 ಅಣೈ ಕಟ್ಟಿ ವರಮ್ಬುರುವ * ಮದಿ ಶೇರ್
 ಕೋಲಮದಿಳ್ ಆಯ ಇಲಂಗೈ ಕೆಡ *
 ಪಡೈ ತೊಟ್ಟೊರು ಕಾಲ್ ಅಮರಿಲ್ ಅದಿರ *
 ಕಾಲಂ ಇದುವೆನ್ಬಯ್ ವಾಳಿಯಿನಾಲ್ *
 ಕದಿರ್ ನೀಳ್ ಮುಡಿ ಪತ್ತುಂ ಅಱುತ್ತಮರುಂ *
 ನೀಲಮುಗಿಲ್ ವಣ್ಣರ್ ಎಮಕ್ಕಿಱೈವಱ್ -
 ಕ್ಕಿಡಂ * ಮಾ ಮಲೈ ಆವದು ನೀರ್ ಮಲೈಯೇ (೫)

ಪಾರ್ ಆರ್ ಉಲಗುಂ ಪನಿ ಮಾಲ್ ವರೈಯುಂ *
 ಕಡಲುಂ ಶುಡರುಂ ಇವೈ ಉಂಡುಂ * ಎನ -
 ಕ್ಕಾರಾದೆನ ನಿನ್ಬವ್ ಎಂ ಪೆರುಮಾ *
 ಅಲೈ ನೀರ್ ಉಲಗುಕ್ಕರಶಾಗಿಯ * ಅ -
 ಪ್ಪೇರಾನೈ ಮುನಿಂದ ಮುನಿಕ್ಕರೈಯ್ *
 ಪ್ಪೇರಾನೈ ಮುನಿಂದ ಮುನಿಕ್ಕರೈಯ್ *

ಪಿಱರ್ ಇಲ್ಲೈ ನುನಕ್ಕನುಂ ಎಲ್ಲೈಯಿನಾನ್ *
 ನೀರ್ ಆರ್ ಪೇರಾನ್ ನೆಡುಮಾಲ್ ಅವನು -
 ಕ್ಕಿಡಂ * ಮಾ ಮಲೈ ಆವದು ನೀರ್ ಮಲೈಯೇ (೬)

ಪುಗರ್ ಆರುರುವಾಗಿ ಮುನಿಂದವನೈ *
 ಪುಗಲ್ ವೀಡ ಮುನಿದುಯಿರುಂಡು * ಅಶುರನ್
 ನಗರ್ ಆಯಿನ ಪಾಲ್ ಪಡ ನಾಮಂ ಎಱಿ -
 ನ್ನದುವನ್ನಿಯುಂ * ವೆನ್ನಿ ಕೊಳ್ ವಾಳ್ ಅವುಣ್ *
 ಪಗರಾದವನ್ ಆಯಿರ ನಾಮಂ * ಅಡಿ
 ಪ್ಪಣಿಯಾದವನೈ ಪ್ಪಣಿಯಾಲ್ ಅಮರಿಲ್ *
 ನಿಗರ್ ಆಯವನ್ ನೆಂಜಿಡಂದಾನ್ ಅವನು -
 ಕ್ಕಿಡಂ * ಮಾ ಮಲೈ ಆವದು ನೀರ್ ಮಲೈಯೇ (೭)

ಪಿಚ್ಚ ಚ್ಚಿಱು ಪೀಲಿ ಪಿಡಿತ್ತು * ಉಲಗಿಲ್
 ಪಿಣಂ ತಿನ್ ಮಡವಾರ್ ಅವರ್ ಪೋಲ್ * ಅಜ್ಜನೇ
 ಅಚ್ಚಂ ಇಲರ್ ನಾಣ್ ಇಲರ್ ಆದನೈಯಾಲ್ *
 ಅವರ್ ಶೆಯೈ ವೆಱುತ್ತಣಿ ಮಾ ಮಲತೂಯ್ *
 ನಚ್ಚಿ ನಮನಾರ್ ಆಡೈಯಾಮೈ * ನಮ -
 ಕ್ಕರುಳ್ ಶೆಯ್ ಎನ ಉಳ್ ಕುಱೈಂದಾವಮೊಡು
 ನಿಚ್ಚಂ ನಿನ್ನೈವಾಕ್ಕರುಳ್ ಶೆಯ್ಯುಂ ಅವಱ್ -
 ಕಿಡಂ * ಮಾ ಮಲೈ ಆವದು ನೀರ್ ಮಲೈಯೇ (೮)

ಪೇಶುಂ ಅಳವನ್ನಿದು ವಮ್ಮಿನ್ * ನಮರ್
 ಪಿಱರ್ ಕೇಟ್ಟದನ್ ಮುನ್ ಪಣಿವಾರ್ ವಿನೈಗಳ್ *
 ನಾಶಂ ಅದು ಶೆಯ್ನಿಡುಂ ಆದನೈಯಾಲ್ *
 ಅದುವೇ ನಮದುಯ್ನಿಡಂ ನಾಳ್ ಮಲಮೇಲ್ *
 ವಾಶಂ ಅಣಿ ವಂಡಱೈ ಪೈಂ ಪುಱವಿಲ್ *
 ಮನಂ ಐಂದೊಡು ನೈಂದುಱಿಲ್ಲಾರ್ * ಮದಿ ಇಲ್
 ನೀಶರ್ ಅವರ್ ಶೆನ್ನಡೈಯಾದವನು -
 ಕ್ಕಿಡಂ * ಮಾ ಮಲೈ ಆವದು ನೀರ್ ಮಲೈಯೇ (೯)

‡ನೆಡು ಮಾಲ್ ಅವ್ ಮೇವಿಯ ನೀರ್ ಮಲೈಮೇಲ್ *
 ನಿಲವುಂ ಪುಗಟ್ ಮಂಗೈಯರ್ ಕೋರ್ * ಅಮರಿಲ್
 ಕಡ ಮಾ ಕಳಿ ಯಾನೈ ವಲ್ಲಾ * ಕಲಿಯರ್
 ಒಲಿ ಶೆಯ್ ತಮಿಟ್ ಮಾಲೈ ವಲ್ಲಾಕ್ಕು * ಉಡನೇ
 ವಿಡು ಮಾಲ್ ವಿನೈ * ವೇಂಡಿಡಿಲ್ ಮೇಲ್ ಉಲಗುಂ
 ಎಳಿದಾಯಿಡುಂ ಅನ್ನಿ ಇಲಂಗೊಲಿ ಶೇರ್ *
 ಕೊಡು ಮಾ ಕಡಲ್ ವೈಯಗಂ ಆಂಡು * ಮದಿ -
 ಕ್ಕುಡೈ ಮನ್ನವರಾಯ್ ಅಡಿ ಕೂಡುವರೇ (೧೦)

|| ತಿರುಮಂಗೈಯಾಟ್ವಾರ್ ತಿರುವಡಿಗಳೇ ಶರಣಂ ||